

November 11, 2023

The National Stock Exchange of India Ltd Exchange Plaza, C-1, Block G Bandra – Kurla Complex Mumbai 400051

Scrip Symbol: SANSERA

The Department of Corporate Services BSE Limited, P.J. Towers, Dalal Street Mumbai 400001

Scrip Code: 543358

Dear Sir/ Madam

Subject: Newspaper publication as per Regulation 47 of SEBI (Listing Obligations and Disclosure Requirements) Regulations, 2015.

Pursuant to Regulation 47 of the SEBI (Listing Obligations and Disclosure Requirements) Regulations, 2015, please find attached newspaper publication of consolidated Unaudited financial results for the quarter ended September 30, 2023 published in the following newspapers on November 10, 2023:

1) Financial Express (English – All editions); and

2) Prajavani (Local - Kannada)

Kindly take the same in your record.

Thanking you,

for Sansera Engineering Limited

Rajesh Kumar Modi Company Secretary and Compliance Officer

Encls: a/a

SANSERA ENGINEERING LIMITED

(RS In Lakhs Except EPS)

FINANCIAL EXPRESS

| | 1 | | | - | | |
|---|----|----|-----|-----|-----|---|
| | | | | | | F |
| | | | _ | | | |
| | - | 10 | - | - | 1 | |
| | | | | | | |
| 3 | | | | | | |
| E | 2E | Ne | itw | 101 | ks. | |

E2E NETWORKS LIMITED Registered Office: Awfis, 1st Floor, A-24/9, Mohan Cooperative Industrial Estate, Mathura Road, Saidabad, New Delhi - 110044

CIN: L72900DL2009PLC341980

Email: investors@e2enetworks.com | Website: www.e2enetworks.com

Statement of Unaudited Financial Results for the Quarter ended September 30, 2023

(All amounts in INR Lakhs, unless otherwise stated)

| S. | Particulars | G | Quarter ende | ed 🛛 | For the S | Year | |
|------|---|-----------|--------------|-----------|-----------|-----------|----------|
| No. | | | | | Ene | Ended | |
| | | | | | | 30-Sep-22 | |
| | | Unaudited | | Unaudited | | | Audited |
| 19 | Revenue from operations | 2164.94 | | | | · · · | 6,620.18 |
| Ш | Other income | 40.20 | 36.33 | 10.54 | 76.53 | 19.43 | 76.01 |
| Ш | Total revenue (I+II) | 2,205.14 | 1,981.90 | 1,662.42 | 4,187.05 | 3,190.10 | 6,696.19 |
| IV | Expenses | - | | | | | |
| | Purchase of services and consumables | 535.05 | 465.64 | 391.25 | 1,000.69 | 795.59 | 1,720.44 |
| | Employee benefit expenses | 361.10 | 349.04 | 306.11 | 710.14 | 583.40 | 1,210.67 |
| | Depreciation and amortization | 252.78 | 191.67 | 471.78 | 444.45 | 855.75 | 2,011.15 |
| | expenses | 202.10 | 101.01 | | 111.10 | 000.10 | 2,011.10 |
| | Finance costs | 35.68 | 20.15 | 11.21 | 55.84 | 18.27 | 47.46 |
| | Other expenses | 151.40 | 102.18 | 125.91 | 253.57 | 232.17 | 382.85 |
| | Total expenses (IV) | 1,336.01 | 1,128.68 | 1,306.26 | 2,464.69 | 2,485.18 | 5,372.57 |
| V | Profit/(loss) before exceptional | 869.13 | 853.22 | 356.16 | 1,722.36 | 704.92 | 1,323.62 |
| | items and tax expense (III-IV) | | | | | | |
| VI | Exceptional items | - | - | - | - | - | |
| VII | Profit/(loss) before tax expenses (V ± VI) | 869.13 | 853.22 | 356.16 | 1,722.36 | 704.92 | 1,323.62 |
| VIII | Tax expenses | | | | 10 | | |
| | (a) Current tax | 203.49 | 72.22 | 94.19 | 275.71 | 146.19 | 314.80 |
| | (b) Deferred Tax | 86.53 | 83.89 | (0.92) | 170.43 | 40.47 | 17.83 |
| IX | Profit/(loss) for the period/year after tax (VII ± VIII) | 579.11 | 697.11 | 262.89 | 1,276.22 | 518.26 | 990.99 |
| х | Other Comprehensive Income | | | | 12 | | |
| | (A) (i) Items that will not be reclassified to profit or loss | 1.54 | 1.53 | 1.60 | 3.07 | 3.19 | 34.13 |
| | (ii) Income tax relating to items that will not be reclassified to profit or loss | (0.38) | (0.39) | (0.40) | (0.77) | (0.80) | (8.59) |
| | (B) (i) Items that will be reclassified to profit or loss | - | - | - | - | - | |
| | (ii) Income tax relating to items that will be reclassified to profit or loss | - | - | - | - | - | |
| XI | Total comprehensive income for the period/year (IX+X) (comprising profit/(loss) and other comprehensive income for the period/year) | 580.27 | 698.25 | 264.09 | 1,278.52 | 520.65 | 1,016.53 |
| XII | Earnings/(loss) per equity share | | | | | | |
| | 1) Basic | 4.00 | 4.82 | 1.83 | 8.82 | 3.58 | 6.85 |
| | 2) Diluted | 3.94 | 4.76 | 1.81 | 8.68 | 3.53 | 6.77 |
| See | accompanying notes to financial res | ults. | - | | | | 2 |

1 The Financial results of the company have been prepared in accordance with Indian Accounting Standards (Ind AS) as notified by Ministry of Corporate Affairs Pursuant to section 133 of the Companies Act.2013 and in terms of Regulation 33 of the SEBI (Listing Obligations and Disclosure Requirements) Regulations 2015.

2 The figures of the guarter ended September 30, 2023 are the balancing figure between the figures for the half



Place : Mumbai

豹

SHREE

Date :09/11/2023

SRI ADHIKARI BROTHERS TELEVISION NETWORK LIMITED

CIN: L32200MH1994PLC083853

Regd. Office : 6th Floor, Adhikari Chambers, Oberoi Complex, New Link Road, Andheri (West), Mumbai 400 053. Tel.: 022-26395400/022-40230000, Fax: 022-26395459 Email: investorservices@adhikaribrothers.com Website: www.adhikaribrothers.com"

EXTRACT OF UNAUDITED STANDALONE AND CONSOLIDATED FINANCIAL RESULTS FOR THE QUARTER AND SIX MONTHS ENDED 30TH SEPTEMBER 2023

| Sr | Particulars | | | Sta | ndalone | | | | | Consc | olidated | | |
|------|--|-------------|-------------------|-------------|-------------|--------------------------------|-------------|-------------------|-------------|-------------|---------------------|-------------|------------|
| No | | FC | For Quarter Ended | | | For Six Month Ended Year Ended | | For Quarter Ended | | ded | For Six Month Ended | | Year Ended |
| | | 30-Sep-23 | 30-Jun-23 | 30-Sep-22 | 30-Sep-23 | 30-Sep-22 | 31-Mar-23 | 30-Sep-23 | 30-Jun-23 | 30-Sep-22 | 30-Sep-23 | 30-Sep-22 | 31-Mar-23 |
| | | (Unaudited) | (Unaudited) | (Unaudited) | (Unaudited) | (Unaudited) | (Audited) | (Unaudited) | (Unaudited) | (Unaudited) | (Unaudited) | (Unaudited) | (Audited) |
| 1 | Total income from operations | - | - | 0.03 | - | 0.03 | 0.03 | - | | 0.03 | | 0.03 | 0.03 |
| 2 | Net Profit/(Loss) for the period (before Tax, Exceptional and/or Extraordinary items) | (540.57) | (528.80) | (529.86) | (1,069.37) | (1,055.93) | (2,126.64) | (540.56) | (528.80) | (529.86) | (1,069.37) | (1,055.92) | (2,126.64 |
| 3 | Net Profit/(Loss) for the period before Tax (after Exceptional and/or Extraordinary items) | (540.57) | (528.80) | (529.86) | (1,069.37) | (1,055.93) | (2,126.64) | (540.56) | (528.80) | (529.86) | (1,069.37) | (1,055.92) | (2,126.64 |
| 4 | Net Profit/(Loss) for the period after Tax (after Exceptional and/or Extraordinary items) | (540.57) | (528.80) | (529.86) | (1,069.37) | (1,055.93) | (2,126.64) | (540.56) | (528.80) | (529.86) | (1,069.37) | (1,055.93) | (2,126.64 |
| 5 | Total Comprehensive Income for the period after tax [Comprising Profit/(Loss) for the period (after tax) and other comprehensive Income (after tax)] | (540.57) | (528.80) | (529.86) | (1,069.37) | (1,055.93) | (2,126.63) | (540.56) | (528.80) | (529.86) | (1,069.37) | (1,055.92) | (2,126.64 |
| 6 | Paid-up equity share capital (Face Value of Re. 10/- each) | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.45 | 3,494.4 |
| 7 | Reserves (Excluding Revaluation Reserve) as shown in the Audited Balance Sheet of the previous year | 0 | - | · | | | (13,459.61) | | | | | - | (13,459.61 |
| 8 | Earnings Per Share (of Rs. 10/- each) | | | 7 | | - | (i | | 2 | | | | |
| | Basic | (1.55) | (1.51) | (1.52) | (3.06) | (3.02) | (6.09) | (1.55) | (1.51) | (1.52) | (3.06) | (3.02) | (6.09 |
| 1.15 | Diluted | (1.55) | (1.51) | (1.52) | (3.06) | (3.02) | (6.09) | (1.55) | (1.51) | (1.52) | (3.06) | (3.02) | (6.09 |

The Company has been admitted in National Company Law Tribunal (NCLT) on 20th December 2019 – Order no. – CP (IB) No. 4374/I&B/MB/2018. As per the order the company is under Corporate Insolvency Resolution process (CIRP) with Resolution professional (RP) namely "Mr. Vijendra Kumar Jain". The Committee of Creditors approved the Liquidation of the Company in the COC meeting held on 24th August, 2021. Pursuant to this approval, Hon'ble NCLT approved the liquidation vide order dated 16th December 2021 and the liquidator, namely ""Mr. Ashish Vyas"" was appointed vide modification order dated 4th January, 2022. The modified liquidation order was uploaded and received on 21st January 2022. An Appeal was filed by the suspended management against the Hon'ble NCLT order. With reference to this appeal, the Hon'ble NCLAT, vide its order dated 31st January, 2022, stayed the liquidation proceedings. On 12th October 2022, during the final hearing before the Hon'ble NCLAT, the legal counsel of the RP informed the Hon'ble NCLAT that the Resolution Plans were duly considered by the Committee of Creditors and have received approval with 93.5% votes. As a result, both appeals were dismissed by Hon'ble NCLAT as infructuous. Currently, a resolution plan has been approved by the Committee of Creditors and has been filed with Hon'ble NCLT for its consideration. Accordingly, the Resolution Professional is carrying out the Compliances for the quarter ended 30th Sep, 2023.

The suspended management has not handed over the possession of the corporate and registered office, content library (intangible asset), inventories, other fixed assets, Fixed Assets Register and other such information and records/ documents requested by the Corporate Debtor. The Resolution Professional has filed a non-cooperation petition with Hon'ble NCLT, Mumbai against the suspended management of the Company under section 19 of IBC. The non-cooperation petition was listed on 6th October, 2020. After hearing the non-cooperation Petition at length, an interim Order was passed by the Hon'ble NCLT, Mumbai Bench. The bench appointed Adv. Nikita Abhyankar as the court observer for recording the minutes and also take videography of the joint meeting of RP and Suspended management for handover of live books of accounts, content library, registered office, Kandivali plot, and the related pending information and request, and report the same to Hon'ble NCLT. After the interim order of the Hon'ble NCLT, recently, limited access to books of accounts for last two financial years was provided. However, Fixed asset register, books of accounts upto 2017-18 and various supporting documents have not been provided. To that effect, the RP has already communicated with the Court Observer. Further, hand-over of the Kandivali plot was completed. As suspended management has not yet handed over the Fixed Assets register, exact depreciation amount for the quarter ended September 2023 could not be calculated. Accordingly, depreciation amount for the quarter ended June 2023. Currently, a resolution plan submitted by the Suspended management has been approved by the Committee of Creditors and has been filed with Hon'ble NCLT for its consideration. Accordingly, NCLT has disposed of all the other pending applications in view of an undertaking given by the erstwhile management to submit the relevant information to the transactional auditor and Resolution Professional.

The above Standalone & Consolidated Financial Results of the Company have been reviewed by the Resolution Professional Committee (in lieu of the Suspended board of Directors) held on 9th Nov, 2023. The Statutory 3 Auditors have carried out the limited review of these Standalone & Consolidated Financial Results for the guarter ended Sept 30, 2023 and the same are made available on website of the company www.adhikaribrothers. com and website of BSE Limited www.bseindia.com and National Stock Exchange of India Limited on www.nseindia.com where shares of the Company are listed.

The Company is operating in a single segment viz. content production and distribution. Hence the results are reported on a single segment basis.

The Company's loan facilities from banks has become Non-performing. However, some of the banks are still charging interest from the date the account has been classified as non performing, per the bank statements provided. No such interest provision has been made in books of accounts and correspondingly in the financial result for the guarter and period ended 30th September 2023, since no interest can be charged on initiation of the CIRP due to moratorium under IBC.

year ended September 30, 2023 and the unaudited figures for the quarter ended June 30, 2023. The figures of the guarter ended June 30, 2023 are the unaudited figures of first guarter of that financial year.

- 3 The above results have been reviewed by the Audit Committee and approved by the Board of Directors of the Company at their meeting held on November 9, 2023. The Auditors have conducted limited review of these financial results. The full format of the Quarterly and Yearly Financial Results is available on the Company's website www.e2enetworks.com and Stock Exchanges' website www.nseindia.com.
- During the Financial year 2023-24, the Company changed its method of depreciation from written down value "WDV" to straight line method "SLM". The life of computer equipment has been revised from 3 years to 6 years which is as per Schedule II of the Companies Act. 2013 and also based on technical evaluation from registered valuer. The impact of the above changes is reduction of depreciation expense by Rs. 566 Lakhs in the half year ending 30th September 2023 and Rs. 309 Lakhs in the quarter ended 30th September 2023.
- 5 The requirement of Ind AS- 108 "Operating Segments" is not applicable to the company as it is engaged in single business segment.
- 6 BEPS and DEPS for the quarter ended September 30, 2023 is not annualized.
- 7 The figures of the previous periods have been regrouped, wherever necessary, to correspond with the current period

For and on behalf of Board of Directors of E2E Networks Limited Sd/-Srishti Baweja Director

DIN: 08057000

Place: New Delhi Date: November 9, 2023

Notes



CONSOLIDATED UNAUDITED FINANCIAL RESULTS FOR THE QUARTER AND HALF YEAR ENDED 30[™] SEPTEMBER, 2023

(Rs. in Million except EPS) Quarter ended Half year ended 30-09-2023 30-09-2022 30-09-2023 30-09-2022 Particulars

| | | (Unaudited) | (Unaudited) | (Unaudited) | (Unaudited) |
|---|--|--------------|--------------|----------------|----------------|
| 1 | Total Income from Operations | 6928.83 | 6355.97 | 13529.49 | 11678.09 |
| 2 | Net Profit/(Loss) for the period (before Tax, Exceptional and/or Extraordinary items) | 636.94 | 627.46 | 1246.77 | 1105.51 |
| 3 | Net Profit/(Loss) for the period before Tax (after Exceptional and/or Extraordinary items) | 636.94 | 627.46 | 1,246.77 | 1,105.51 |
| 4 | Net Profit/(Loss) for the period after Tax (after Exceptional and/or Extraordinary items) | 475.41 | 468.74 | 927.11 | 816.57 |
| 5 | Total Comprehensive Income For the period [comprising Profit/(Loss) for the priod (after tax) and Other Comprehensive Income (after tax)] | 473.41 | 449.00 | 928.55 | 775.91 |
| 6 | Equity Share Capital | 106.65 | 105.80 | 106.65 | 105.80 |
| 7 | Reserves (excluding Revaluation Reserve) as shown in the Audited balance Sheet of the previous year | ÷. | | - | 1 |
| 8 | Earnings per share (of Rs. 2/- each) 1. Basic: 2. Diluted: | 8.81 8.70 | 8.72 8.53 | 17.24 17.00 | 15.24 14.88 |

Notes:

SI.

No.

a. The above is an extract of the detailed format of unaudited guarterly and half yearly financial results filed

- As per the order received from Hon'ble NCLAT, a Resolution plan received from M/s. SAB Events & Governance Now Media Ltd and M/s. Marvel Media Pvt Ltd with Mr.Ravi Adhikari and Mr.Kailasnath Adhikari(Resolution Applicant) has been approved by the CoC members and is now filed with Hon'ble NCLT for approval. Therefore the books of accounts are prepared on going concern basis.
- As part of CIRP, Resolution Professional has appointed valuers for valuing the assets of the company. The valuation of the fixed assets, intangible assets, financial assets and inventory as disclosed in the results for the guarter ended September 30, 2023 are subject to the valuation reports of the valuers.
- 8 The amount of total term loans included in Other Financial Liabilities amounts to Rs. 178,85,67,955 in the books of account as on June 30, 2023, whereas the amount of total claims admitted by the RP from the financial creditors amount to Rs. 504,22,16,828 (including corporate guarantees) which includes interest/ penalty calculated upto CIRP admission date. The Corporate Guarantee claims amounting to Rs. 301,88,23,554/- have not been provided for in the books of accounts. Further, the RP has received and accepted claims of Rs. 136,07,97,232/- from other creditors who have a security interest on the assets of the Company, and from operational creditors and employees amounting to Rs. 18,49,182 /-
- g The Resolution Professional does not have any control over the books of accounts of the Subsidiary, Westwind Realtors Private Limited. The management of M/s Westwind Realtors Pvt Ltd have not provided the financial results of the guarter ended September 30, 2023 for consolidation.
- 10 The "Other Equity" balances of the Company will be provided by the Company for the year ended March 31, 2024 based on audited figures of standalone and consolidated accounts and is not given on a quarterly basis.
- 11 The figures have been re-grouped / re-arranged / reclassified / reworked wherever necessary to conform to the current year accounting treatment. For Sri Adhikari Brothers Television Network Limited.

Sd/ Vijendra Kumar Jain Resolution Professional



(A WILMAR GROUP COMPANY)

CIN: L01542KA1995PLC019046

RENUKA Regd. Office: 2nd & 3rd Floor, Kanakashree Arcade, CTS No.10634, JNMC Road, Nehru Nagar, Belagavi - 590010, Karnataka SUGARS Tel: 0831-2404000 | Fax: 0831-2404961 Website: www.renukasugars.com E-mail: groupcs@renukasguars.com / einward.ris@kfintech.com

EXTRACT OF UNAUDITED FINANCIAL RESULTS FOR THE QUARTER AND HALF YEAR ENDED SEPTEMBER 30, 2023

(INR in Million)

| Sr. | Particulars | | Stand | lalone | | | Conso | lidated | 0 |
|-----|--|--|--|---|---|--|--|---|---|
| No. | | 3 months ended September 30, 2023 | 3 months ended September 30, 2022 | Year to date figures for September 30, 2023 | Previous year ended March 31, 2023 | 3 months ended September 30, 2023 | 3 months ended September 30, 2022 | Year to date figures for September 30, 2023 | Previous year ended March 31, 2023 |
| | | (Unaudited) | (Unaudited) | (Unaudited) | (Audited) | (Unaudited) | (Unaudited) | (Unaudited) | (Audited) |
| 1 | Total income from operations | 25,000 | 21,524 | 47,890 | 86,862 | 25,647 | 22,033 | 49,193 | 91,065 |
| 2 | Net profit/(loss) before tax and exceptional items | (1,742) | (945) | (2,777) | (1,227) | (2,072) | (1,318) | (3,441) | (1,796) |
| 3 | Net profit/(loss) before tax and after exceptional items | (1,742) | (945) | (2,777) | (1,227) | (2,072) | (1,318) | (3,441) | (1,796) |
| 4 | Net profit/(loss) after tax and exceptional items | (1,742) | (1,041) | (2,787) | (1,357) | (2,056) | (1,416) | (3,445) | (1,967) |
| 5 | Total comprehensive income for the period [comprising profit/(loss) for the period (after tax) and other comprehensive income (after tax)] | (1,532) | (463) | (2,798) | (328) | (2,004) | (1,190) | (3,587) | (1,896) |
| 6 | Paid up Equity share capital | 2,128 | 2,128 | 2,128 | 2,128 | 2,128 | 2,128 | 2,128 | 2,128 |
| 7 | Reserves excluding revaluation reserve as per balance sheet of previous accounting year | | | (10,458) | (7,927) | | | (24,698) | (21,840) |
| 8 | Securities Premium as disclosed in Balance Sheet | | | 32,035 | 32,035 | | | 32,035 | 32,035 |
| 9 | Debenture Redemption Reserve | | | 625 | 625 | | | | |
| 10 | Net worth | 1,393 | 3,538 | 1,393 | 4,127 | į, į | | | |
| 11 | Earnings per share (of ₹ 1/- each) (not annualised): | Personal Vo | 10 000 Mine 10 000 | | Marco Managaria and | 10,000,000 | | | |
| | a) Basic (INR) | (0.82) | (0.49) | (1.31) | (0.64) | (0.96) | (0.66) | (1.19) | (0.93) |
| | b) Diluted (INR) | (0.82) | (0.49) | (1.31) | (0.64) | (0.96) | (0.66) | (1.19) | (0.93) |
| 12 | Paid-up debt capital/outstanding debts | | | - | 43,063 | | | | |
| 13 | Debt equity ratio | 28.14 | 12.00 | 28.14 | 10.43 | | | | |
| 14 | Debt service coverage ratio (DSCR) | 0.52 | 0.73 | 0.79 | 1.47 | | | | |
| 15 | Interest service coverage ratio (ISCR) | 0.13 | 0.26 | 0.51 | 1.38 | | | | |
| 16 | Outstanding redeemable preference shares (quantity and value) | | | | | | | | |
| 17 | Capital redemption reserve/debenture redemption reserve | | | | | | | | |

- with the stock exchanges under Regulation 33 of the SEBI (Listing Obligations & Disclosure Requirements) Regulations, 2015. The full format of the unaudited quarterly and half yearly financial results are available on the websites of the stock exchange(s) i.e., www.bseindia.com/ www.nseindia.com and the Company i.e., www.sansera.in.
- Standalone Unaudited financial information of the Company pursuant to regulation 47(1)(b) of SEBI (LODR) Regulations, 2015

| | Quarte | Half year ended | | |
|-------------------|---------------------------|---------------------------|---------------------------|--------------------------|
| Particulars | 30-09-2023 (Unaudited) | 30-09-2022 (Unaudited) | 30-09-2023 (Unaudited) | 30-09-2022 (Unaudited |
| Turnover | 6,304.78 | 5,788.47 | 12,186.32 | 10,550.72 |
| Profit before Tax | 611.05 | 600.39 | 1,203.01 | 1,078.28 |
| Profit after Tax | 456.63 | 448.75 | 896.22 | 804.78 |
| | F | or & on beha | If of the Boar S. : | Sd |

Notes:

(m. 1. 1.10)

- 1. The above is an extract of the detailed format of financial results filed for the guarter and half year ended September 30, 2023 with the Stock exchanges under Regulation 33, Regulation 52 & other applicable provisions of the SEBI (Listing Obligations and Disclosure Requirements) Regulations, 2015. The full format of the said financial results are available on the Stock exchange websites (www.bseindia.com and www.nseindia.com) and on the Company's website (www.renukasugars.com).
- 2. The above unaudited standalone and consolidated results have been reviewed by the Audit Committee at their meeting held on November 07, 2023 and approved by the Board of Directors in their meeting held on November 08, 2023.
- For the other line items referred in regulation 52 (4) of the Listing Regulations, pertinent disclosures have been made to the Stock Exchange(s) BSE 3. Ltd(www.bseindia.com) and National Stock Exchange of India Limited(www.nseindia.com) and can be accessed on the URL .

For Shree Renuka Sugars Limited

| Atul Chaturvedi |
|-------------------------------------|
| Executive Chairman DIN: 00175355 |
| |

Place : Mumbai Date : November 08, 2023



financialexp.epapr.in





ದೀಪಾವಳಿ: ಕಣ್ಣಿನ ಬಗ್ಗೆ ಎಚ್ಚರ 'ಸಂಪುಟದಿಂದ ಮುನಿಯಪ್ತ ವಜಾಗೊಳಿಸಿ'

ಪಜಾವಾಣಿ ವಾರ್ತ

ಬೆಂಗಳೂರು: `ಪರಿಶಿಷ್ಟ ಚಾತಿಯಲ್ಲಿ ಒಳಮೀಸಲಾತಿ ಕಲ್ಲಿಸಲು ರಚಿಸಿರುವ ನಿವೃತ್ತ ಡ್ಯಾಎ.ಜಿ. ಸನಾಶಿವ ಅಯೋಗದ ರಾಜ್ಯ ಘಟಕದ ವರದ ಜಾರಿಗೆ ಸಂಬಂಧಿಸಿದಂತೆ ಸಚಿವ ಅಧ್ಯಕ್ಷ ಕೆಂಡಕ್ ಕ್ಲೋಟ್ ಕೊಚ್. ಮುದಿಯತ್ತೆ ನೀಡಿಯವ್ ಕೊತ್ತಗೆದೆ, 'ವರದಿ ಮುನಿಯಸ್ವ ಹೇಳಿಕೆ ಖಂಡನೀಯ, ಅವರನ್ನು ಸಚಿವ ಜಾರಿಗೆ ಸಚಿವರು ಸಂಪುಟದಿಂದ ವಜಾಗೊಳಿಸಬೇಕು' 2000 ಕರ್ನಾಟಕ

ಸಂರಕ್ಷಣಾ ಒಕ್ಕೂಟ ಅಗ್ರಹಿಸಿದೆ.

ಷ್ಟವಸಾಯ ವಲಯ ಒಂಬ BDA/PRO/CLU/43/2023-24

ð

nier

<u>5</u>.#a

1

2

3

5

8

ಮೀಸಲಾತಿ

muat al avread

ಅನೇಕಲ್

023ಕ್ಕೆ ಕೊಸಗೊಂಡ ಕೈಮಾಸಿಕ ಮತ್ತು

Seldrids

ൻ പ്രഖ്യങ്ങൽ

ಆವಧಿಗೆ ನಿವೃಳ ಲಾಭ/(ನಷ್ಟ) (ತೆರಿಗೆ ಮೊದಲು, ಆಸಾಧಾರಣ ಮತ್ತು /ಲಥವಾ ಲಸಾಧಾರಣ ವಸ್ತುಗಳ ನಂತರ)

ಧಿಗೆ ಒಟ್ಟುಗಮಗ್ರ ಆದಾಯ

ತತ್ತುಟ ಹೇರ್ ಕ್ಯಾಟಟರ್

ಮಕ್ತು ಮುಂದುವರಿಸಲಾಗಿ ಮಕ್ತು ಡೈಲ್ಯೂಟ್ ಮಾಡಲಾದ

ಕ್ಷಣೆ : ಬೆಂಗಳೂರು ವಿನಾಂಕ : 08.11.2023

ಆಪಧಿಗೆ ನಿವ್ಯಳ ಪಾಭ/(ನತ್ತು) (ತೆರಿಗೆ ನಂತರ, ಆಸಾಧಾರಣ ಮತ್ತು/ ಅಥವಾ ಆಸಾಧಾರಣ ವಸ್ತುಗಳ ನಂತರ)

ವಧಿಗಾಗಿ ನಿವ್ವಳ ಲಾಧ /(ವೆಚ್ಚ) (ತರಿಗಗಿಂತ ಮುಂಚೆ, ಸಾಧಾರಣ ಮತ್ತು /ಅಥವಾ ಆಸಾಧಾರಣ ಪಶಸ್ತಿಗಳು)

ಸರ್ಕಾವುರ

ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತ ಯಲ್ಲಿ ಮಾತ ನಾಡಿದ ಒಕ್ಕೂಟದ

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

ಗುರುವಾರ

ನಡೆಸುವಂತೆ

ರ್ಷಾಟಕ ಪಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದಿ 1940 ರ ಕಲಂ 14-A ರ ಆಡಿಯಲ್ಲಿ ಈ ಕಳಕಂತ ಅರ್ಜರಾಧ (ಮಾಂದು ವೆಲಯದಿಂದ ವಾಣ್ಯೂ ಉಪದೋಗ್ಯ ಫೋತಾಯದಿಕಾಗ ಬದಲಾವಣೆ ಹೋರಿ ಅರ್ಜ ಸಲ್ಲಿಸಿರುತ್ತಾರೆ, ಸಂಕಾರಯೂರ್ ರಮಾಂದು ವಿಧುವುದಿ ವಿವರಣ ಈ ಕಳೆಯಂತರ ತಯ್ಯವೆ, ಸದಲ ದೂಲಪರದಂಗ್ ಬದಲಾವಣೆ ಕ್ರಾಪ್ತಾನ ಸಂಬಂಧ ರಾಜನ ಸದಲ್ಲಿಗು, ಧಿಂಗಣದು ಅಧವೃ ವಿವ್ರಾಶಿಸುವ, ದಿರ್ಗಟಿಂಗ ಸಲ್ಲಿಸಲಾ ಕೋರಾಗಿ ಆಕ್ಷೇವಣೆಗಳನ್ನು, ಧಿವಾಷನಾ ಮ ಹೋಪ ಸದಲ್ಲಿಗು ಧಿಂಗಣದು ಅಧವೃ ವಿವ್ರಾಶಿಸುವ, ದಿರ್ಗಟಿಂಗ ಸಲ್ಲಿಸಲಾ ಕೋರಾಗಿ ಆಕ್ಷೇವಣೆಗಳನ್ನು, ಧಿವಾಷನಾ ಸಂಶ ರಾಜನ ಸದಲ್ಲಿಗು ಧಿಂಗಣದು ಅಧವೃ ವಿವ್ರಾಶಿಸುವ, ದಿರ್ಗಟಿಂಗ ಸಲ್ಲಿಸಲಾ ಕೋರಾಗಿ ಮಿರಿತ ಅವಧಿಯ ಪಂಪಂ ರಾಜನ ಸದಲ್ಲಿಗು ಧಿಂಗಣದು ಅಧವೃ ವಿವ್ರಾಶಿಸುವ ಕಿರ್ಗಟಿಂಗ ಸಲ್ಲಿಸಲಾ ಕೋರಾಗಿ ದಿರಿತ ಅವಧಿಯ ಪಂಪಂ ರಾಜನ ಸದಲ್ಲಿಗು ಧಿರ್ಗಟಿಂಗ ಪ್ರವರ್ಶಿಸಿದ ವಿರ್ದಕಿಸಲಾಗಿ ಸಲ್ಲಿಸಲಾ ಕೋರಾಗಿ ಮ

ಗ್ರಾಮದ ಸರ್ವ ಎವರ ಸಂ.

ಈ ಜಮೀವಿನಲ್ಲಿ ವಾಣಿಕ್ಕ ಅಧವೃದಿ ಕಾಮಾರಿಗರು ನಡೆಯವಾಗ ಸ್ಥಳೀಯ ಕೂಲಿ ಕಾರ್ಮಕರಿಗ ಕಾರ್ಯಕ್ರ ಕ್ರಮ ಮಾ ಸುತ್ತಿಮಾತ್ರಿನ ಪ್ರದೇಶ ಅಧವೃದಿ ಸಹಾರಂಥ ಸರ್ಕಿತಿಯ ಸರ್ಕಾರಿಗೆ ಸಂಗ್ರಹವಾಗುತ್ತರೆ ಹುಗಾಗೆಗಳಲ್ಲಿ ವಾಣಿಕ್ಕೆ ಕ್ರಿಸಿತ ಅಧವೃದಿ ಸಹಾರಂಥ ಕ್ರಿಸಿತಿಯವುದು ಸರ್ಕಿತಿಯಾಗಿ ಸರ್ಕಿಗೆ ಸರ್ಕಿತಿಯ ಸ್ಥಾನಗಳು ಹುಗಾಗಗಳಲ್ಲಿ ವಾಣಿಕ್ಕೆ ಕ್ರಿಸಿತ ಅಧವೃದಿ ಸಹಾರಂಧ ಮಾರ್ಚಕಾರಿಗೆ ಸರ್ಕಿತ್ವ ಸರ್ಕಿತಿಯಾಗಿ ಸರ್ಕಿತ್ವ ಮುಂದು ಸಂದು ಸುವರಿ ಸುತ್ತಿಯಾಗು ಸರ್ಕಿತಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಿತಿಯ ಸ್ಥಾನ ಮುಂದು ಸಂದು 'ಎಂದ 'ವಾಣಿಕ್ಕ ಕಾಸುರೋಗ' ಭೂಜನೆಯಿಂಗ ಬದಲಾವಣೆ ಮಾಡಲಂ ಕೋರಯ ತನ್ನ ಸರ್ಕಾರಿಗಳು ಸುತ್ತಿಯಾಗಿ ಸರ್ಕಿತಿಯ ಸರ್ಕಾರಿಯ ಸರ್ಕಾರ್ಯ ಸರ್ಕಾರಿಯ ಸರ್ಕಾರಿಯ ಸರಾಕ್ರ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರಾಕ್ರ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರಾಕ್ರಿ ಸರ್ಕಾರಿಯ ಸರ್ಕಾ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರಾಕ್ರಿಯ ಸರ್ಕಾರಿಯ ಸರಾಕ್ರ ಸರ್ಕಾರಿಯ ಸರಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರ್ಕಾರಿಯ ಸರಾಕ್ರ ಸರಾಕ್

(ಭಾರತ ಸರ್ಕಾರದ ಒಂದು ಉದ್ದಮ) CIN - L13100KA1976GO1002974 ಮೂಹಿ ಫ್ಲಾಕ್ಸ್ ನಂ 080 - 25531525, ಇಮಲ್ : Ca@e ವರ್ಷಕ್ರೆ - Www.klociltd.in

43.124

(1792)

(1792)

(2139) (5804) (10222)

(2139) (5804) (10222)

ಚಿಕ್ಕ ವಡೇರಪರ

7ß 1-02

के आई ओ सी एल लिमिटेड KIOCL LIMITED

ayeew a⊸tb

ದೂರಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ೩. ಚಿನುವ ಡ್ರೆ ಕಮನ ವರ್ಷ ಪುರ್ವ ಮನಸಹು - 550 23. ಪ್ರಾಶನಗಳನೆ,011-65/682/2022-24

ತರಿತ್ಮತ ಮಹಾ ದೋಟನೆ 2015ರ

ad demaider

ವ್ಯವಸಾಯ

ರಿಕೋದನೆ ಮೂಡದ ಹುಣಾನು ನಲಿಸ (EPS attack)

93.268 52.079

(7960) (14649

(7960) (14649)

(7943) (14600

(7943) (14600)

50.144 15.447

(6168) (10271)

(6168) (10271)

ಬೆಂಗಳೂರು: 'ದೀಪಾವಳಿ ಹಬ್ಬದ ಸಂದರ್ಭದಲಿ ಪಟಾಕಿ ಅವಘಡದಿಂದ ಸಂದರ್ಭದಲ್ಲಿ 22256 ಅವಿಭಾನದರಿಂದ ಕಣ್ಣಿಗೆ ಹಾನಿಯಾಗಿ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಗತ್ಯ ಮುನ್ನಚ್ಚರಿತ ತ್ರಮಗಳೊಂದಿಗೆ ಹಬ್ಬ ಅಚರಿಸಿ ಎಂದು ಲಯನ್ ಇಂತುರ್ವಾಷನಲ್ ಬ ಬ್ಯಾಂಕ್ ಮನವಿ ಮಾಡಿಕೊಂಡಿದೆ.

`ಪಟಾಕಿ ಸಿಡಿತದಿಂದ ಪ್ರತಿವರ್ಷ

ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಕ್ಕಳು ಹೆಚ್ಚಿನ ಸಂಖ್ರೆಯಲ್ಲಿ ದೃಷ್ಟಿ ಕಳೆ-ದುಕೊಳ್ಳುತ್ತಿದ್ದಾರೆ. ಹೆಚ್ಚನ ಗಾಯದಿಂದ ಶಾಕ್ರತವಾಗಿ ದೃಷ್ಟಿ ನಷ್ಟವಾಗರಿದೆ. ಮುನ್ನಚ್ಚರಿ ಕ್ರಿತ್ತೆಗಳಿಂದ ಕಣ್ಣಿಗೆ ಹಾನಿಯಾಗುವುದನ್ನು ತಡೆಯಲು ಸಾಧ್ಯ ಎಂದು ಬ್ಯಾಂಕ್ ವ್ಯವಸ್ಥಾಪಕ ಟ್ರಿಸ್ನೆ ಲಯವ್ ಪ್ರಿಎಸ್. ಶ್ರೇಮನಾಥ್ ಇದಿಗಾದೆ.

ಮುನ್ನಭಂತ ತ್ರಮಗಳಂದ ತಣ್ಣಗ ತ್ರಮಗಳನ್ನು ಅನುಗರಿಸಬೇಶು ಎಂದು ಹಾನುಬಾಗುವುದನ್ನು ತಡೆಯಲು ಹೇಳಿದ್ದಾರೆ. ಸಾವ್ಯ ಎಂದು ಸ್ಪಾರಕ್ ಪ್ರವಸ್ಥಾಪಕ 'ಸಬಹಿಕೆಯಿಂದ ತಣ್ಣಿಗೆ ಟ್ರಿನ್ನಿ ಲಯಿಸೆ ಸಿ.ಸ. ಸ್ಪಮವಾರ್ ಹಾಗಿಯನಾರಿ ಕಣ್ಣಿಗೆ ಸುಣ್ಣಬಾದರು. ತರಿಸಿದ್ದಾರೆ. 'ಸಬಹಿ ಹೊಡೆಯಲೇ ಬೇಶು ಕಣ್ಣಿನ ಸುಪಿಕೆಗೆ ಸುಣ್ಣಬಾದರು ಎಂದನಾರದ ದೂರದಲ್ಲಿ ದಿಯಿತ ಸಚಿಕಾ ಕಣಿಗೆ ಸುತ್ತಿಸಬಹಿತಗೆ ಎಂದು ಸುಬಿತು ಸುತ್ತವಾಗು ಹೊಡೆಯಲ್ ಟ್ರಸ್ತಿ ಲಯನ್ ಎ.... ತಿಳಿಸಿದ್ದಾರೆ. 'ಪಟಾಕಿ ಹೊಡೆಯಲೇ ಬೇಕು 'ೆ ಗೂರದಲ್ಲಿ ನಿಂತು ಪಟಾಕಿ ಸೆಬ್ರು ಹಚ್ಚಬೇಕು. ರಾಕೆಟ್ ಗಳು ಹೆಚ್ಚು ಮನವಿ ಮಾಡಿಕೊಂಡಿದ್ದಾರೆ. AstraZeneca

ಆಸ್ಟರ್ಗನೇ ಕಾರ್ಮ ಇಂಡಿಯಾ ಲಿವಿಟೇಡ್ ೧೫: L24231KA1979FLC003663 7 ಲೂಲ್: ಬ್ಲಳ್ ಎಸ್, ದಿಜೆ: ಬಿಜೆಪ್ ಎಂಡು: ಬಿಜೆಸ್ ಬಾಳ್, ರಾಜಿ ಹಿಟರ್ ರಿಂಗ್ ಡೋರ್, ದೆಂಗಳೂರು – 56045 ಜಿ.: 491 86 ರಿಂಗ್ ಡೋರ್, ಹೆಂಗಳೂರು – 56045 30ನೇ ನೆಸ್ಟೆಯರ್ 2023ಕ್ಕೆ ಕೊನೆಗೊಂಡ ಸೈಮಾಸಿಕ ಮತ್ತು ಆದ್ರು ತಿಂಗಳಿಗೆ ಆ ೋದಿನ ಆರ್ಥಿಕ ಪಲಿಹಾಂ

| _ | | | av allined alle more a | WHERE INCOME INCOMENTS |
|------------|--|-------------------------------------|--|--------------------------------------|
| <u>ا</u> ر | Satisfield | 30/09/20236 6athlact 3 aorith | 30/09/2022§ Sedicited 3 Settini Lucial statutios | 31/83/20234 हेल्झ्रीटरेक्ट जेव्हे |
| | | RECEIPTOR | uetoslacijai | nggar baga |
| 1 | ಕಾರ್ಯಾಪರಣೆಗಳಿಂದ ಒಟ್ಟು ಅದಾಯ | 31,944.45 | 24,292.11 | 1,02,907.20 |
| 2 | ತೆರಿಗೆಗೆ ಮುನ್ನ ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವ್ವಳ | | | |
| | ଅବସ / (ଶକ୍ଷି | 7,338.44 | 4,406.94 | 13,410.44 |
| 3 | ತೆರಿಗೆ ಕಳೆದು, ಸದರಿ ಅವಧಿಗೆ ಸಾಮಾನ್ಯ ವ್ಯವಹಾರಗಳಿಂದ ನಿವೃಳ | | | |
| | enaci/(dag) | 5,236.98 | 3,256.43 | 9,929.2 |
| 4 | ತರಿಗೆ ಈದು, ಅವಧಿಗೆ ಸಮಗ್ರ ಅದಾಯ | 5,265,71 | 3,237,83 | 9,667.R |
| 5 | ಕಣ್ಣಿಟ ಹೇದು ಬಂಗವಾಳ | 500.00 | 500.00 | 500.0 |
| 6 | යන්ට මාණුව | - | - | 58,368,8 |
| 7 | ක්රී ක්රටා කාලා කානු ක්ලායක්ත ප්රම (ජනා 2 රාංශයේ) | 20.95 | 13.03 | 39.7 |

ಶ್ಯಕ್ಕೆ ಲ್ಲೈನೆಂದ ನಿಂಡಿರುವುದು ಸೋ (ಲಿಲ್ಲಂಗ್ ಲಕ್ಷ್ಮಗೆ ಎಲ್ಲ್ ಡಿಂಗ್ ಡಿಂಗ್ ಕ್ಲಾರ್ ಮೆಲ್ಲಾರೆಯಲ್ಲಿ) ನಿಲ್ಲಾರವೇಗು, 2015 ನಿಲ್ಲಾರತೆ 33 ಅಸ್ತವರಿ ಸ್ಥಾರ್ ಲ್ಲಾಶೇಂಡನಲ್ಲಿ ಡಾ.ಎಲೆ.ಜಿ.ಮ್ ತ್ಯೆಮಾಡಿದ ಲಕ್ಷಾಸ್ ಫಲಿಹಾಂಗಗಳ ಸುವನರವಾರ ವರವರು ರಾದ್ಯಕ್ಷ್ಮ (ವಾ, ತ್ರೈಮಾಡಿದ ಲಕ್ಷಾಸ್ ಫಲಿಹಾಂಡಗ ಪೋಹ ಬೆಲೆನ ಸ್ಥಾರ್ ಎಲ್ಲಿಶೇಂಡ್ ಹೆಲ್ಗಾಡಿಂಗಳಲ್ಲಿ (www.maintain.com, www.baintain.com) ಮತ್ತು ಕಂಡುರು ವರ್ಗಸ್ಟಿಟ್ಗಳು (www.autinzameneou.initain) ಲಕ್ಷ್ಮನ್ನು 2015 ಸ್ಥೇಶ್ 135ರಲ್ಲಿ ಹೇಳಿಗಳುಗುವ ಕೆಂಡುಗಳ (ಥರಿಸಿಯ ಕಾರಿಗಳು ಮಾಡಿಗೆ ಮಾಡಿಗೆ ಈ ಹೇಳಿಗೆಯನ್ನು ಕುಡುಗಳ ಅಧಿನದನ್ನು 2015 ಸ್ಥೇಶ್ 135ರಲ್ಲಿ ಹೇಳಿಗಳುಗುವ ಕೆಂಡುಗಳ (ಥರಿಸಿಯ ಕಾರಿಗಳ ಆರೋಡಿಗೆ ಎಲ್ಲಾಗ್ ಎಲ್ಲಿ ಕ್ಲಾರ್ ಸಿಡಿ ಎಲ್ಲ್ಗೆ ಎಲ್ಲಿಯಲ್ಲಿ ಮತ್ತು ಮತ್ತು ಕೆಂಡುವ ಹೆಡೆ ಡೌಕೆಯಲ್ಲಿ ಅಧಿತ್ರಗಳು ಮತ್ತು ಹಾಲಿಗಳ ಆರೋಡ

್ಷ (Ind AS) ಹಾಗೂ ಅಭ್ರಯಸುವ ಮಟ್ಟಿಗೆ ಇತರ ಮಹಸ್ಯಕೆ ಖೆಡೆದ ಆಕೌಂಟಂಗ್ ಅಧ್ಯಾತಗಳು ಮತ್ತು ಶಾಲಿಸಿಗಳ ಅನುಸಾ ನಿರ್ದೇಶಕರ ಮಂಡಳಿಯ ಆದೇಶದಂತೆ, ಆಗ್ಲಕ್ಷೆಮೆ ಘಾರ್ಮ ಇಂಡಿಯಾ ಲಿಮಿಟೆಸ್ಗಾಾಗಿ

ದನಾಂಕ: 16.10.2023

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ,

ಕೋಲಾರ

ದೂರವಾಣಿ ಸಂಖ್ಯೆ 08152-297070/297071

ಇ-ಟೆಂಡರ್ ಪ್ರಕಟಣೆ

ಕ್ರಉಮಾಸ ಕೋಲಾರ = 2023=24ನೇ ಸಾಲಿನ ವಾರ್ಷಿಕ ಕಿಯಾ

್ಯ ಯೋಜನೆಯಡಿ ಅನುಮೋದಿತ ಮುಖ್ಯ ಮಾರುಕಟ್ಟೆ ಪ್ರಾಂಗಣದ ಆಡಳಿತ ಕಛೇರಿ ಮುಂಭಾಗ ತಿಥಿಲಗೊಂಡಿರುವ ಕಡೆ ಕಾಂಪೌಂಡ್ ಗೋಡೆ

ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆ ನೊಂದಾಯಿತ

ನಿರ್ಮಾಣ ಕಾಮಗಾರಿಗೆ ಡಿಂಗಡೋಪಯೋಗಿ ಇರಸಿರ ನೂರದಾಯಿತ STD KW-2 ರಂತೆ ಅರ್ಹ ಗುತ್ತಿಗೆ ದಾರರಿಂದ ಐಟಿಂವಾರು ಇ-ಟಿಂಡರೆಗಳನ್ನು ಆಹ್ವಾಗಿತಲಾಗಿದೆ. ಟೆಂಡರೆಗೆಟ್ಟ ಮೊತ್ತರೊ. 25,39,540/-, ಕಾಲಾವಧಿ 03 ತಿಂಗಳು, ಇ.ಎಂ.ಡಿ. ರೂ.50,800/-, ಇ-ಟೆಂಡರ್ ಸಭಾವ ಕೊನೆಯ ದಿನಾಂಕ 22.11.2023

ಸಂಜೆ 5–00 ಗಂಟೆಯವರೆಗೆ ಮಾತ್ರ ಟಿಂಡರ್ ಅರ್ಹತಾ ಷರತು-ವಾ-

ನಿಬಂಧನೆಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ಸರ್ಕಾರದ

ವೆಬ್ ಸೈಟ್ http://kppp.karnataka.gov.in ನಲ್ಲಿ ಪಡೆಯಬಹುದು.

(APMC/2023-24/OW/WORK-INDENT 74) ಅಥವಾ ಮೊಬೈಲ್

ವಾಸಾಸಂಭ/ಕೋಲಾರ/ಆರ್.ಓ.ಸಂಖ್ಯೆ:198/ಕೆಎಸ್.ಎಂಸಿಎ/2023-24

ಸಂಖ್ಯೆ-9663404695 ರಲ್ಲಿ ಸಂಪರ್ಕಿಸತಕ್ಕದ್ದು.

220/-

(ಎನ್.ವಿಜಯಲಕ್ಷ್ಮಿ)

ಕಾರ್ಯದರ್ಶಿ

U)

ಸಂಖ್ಯೆ : ಕ್ರೇಣಮಾಸ/ಕೋ/459/2022-23

ಅಪಾಯಕಾರಿಯಾಗಿವೆ. ಶುಷಕಿಗಳನ್ನು ಕೈಯಲ್ಲಿ ಹಿಡಿದು ಹಚ್ಚಲು ಮಕ್ಕಳಿಗೆ ಅವಕಾಶ ನೀಡಬಾರದು. ಕನ್ನಡಕ ಧರಿಸುವಿಕೆ ಸೇರಿ ವಿವಿಧ ಸುರಕ್ಷತಾ

ಕಮಗಳನ್ನು ಅನುಸರಿಸಬೇಕು' ಎಂದು

ಸ್ವಾಮಿ ಟೀಕಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಕಾಂಗ್ರೆಸ್ ರೈತರ ಮೇಲೂ ವಕ್ರದೃಷ್ಟಿ ಬೀರಿದೆ. ಬರ, ನಿದ್ದುತ್ ಕ್ರಾಮದಿಂದ ಕಂಗೆಟ್ಟ ರೈತರಿಗೆ ಮತ್ತೊಂದು ಬರೆ ಎಳೆದಿದೆ. ವಿದ್ಯುತ್ ಪರಿವರ್ತಕ, ನಿದ್ಯುತ್ ಕಂಬ, ಸಂಚಂಪ್ ಕುಮಾರ್ ಪಾಂಟಾಲ್ ಮ್ಯಾಕೇವಂಗ್ ವೈಲೆಕ್ಟರ್

10

ರಾಜರಿಗಳು ಮಾಡಿದೆ ಕಾರಿದ್ದ ಕಾರಿದ್ದ ಕಾರಿದ್ದ ಕ್ಷಾಮ ಕ್ಷೇತ್ರ ಕ್ಷಮಾರದಿ ಹೆಚ್ಚಾನ ಹೆಚ್ಚ ಕ್ಷಮಾರದ ನಾಡಿದೆದು ಹೊರಗೆ ಬಕ್ಕೆ ಮತ್ತು ಕ್ಷೇತ್ರವ ಹೆಚ್ಚ ಕ್ಷಮಾರದಿ ಹೆಚ್ಚಾನ ಕ್ಷಮಾರದ ಹಾಡುವುದು ಹಿರಿಗಳ ಕ್ಷೇತ್ರವು ಕ್ಷೇತ್ರವು ಕ್ಷೇತ್ರವ ರವನ ದ್ರಮಾನವೆ, ಕ್ಷಮಾರಿಕುವ ಹಿಡುವು ಕ್ಷಿಮಾರಿಗಳ ಕ್ಷೇತ್ರವು ಕ್ಷೇತ್ರವ ರವನ ದ್ರಮಾನವೆ, ಕ್ಷಮಾರದು ಹಾಡದ ಹಿಡಿಯಾದವರು ಕ್ಷೇತ್ರವನ್ನು ಕ್ಷೇತ್ರವನ್ನು ಕ್ಷೇತ್ರವ ರವನ ದ್ರಮಿತ ಕಿರು ಹೊಡಬಾಕು ಅವರ ಹಿಡಿಯಾದವರು ಕ್ಷೇತ್ರವನ್ನು ಕ್ಷೇತ್ರವನ್ನು ಕ್ಷೇತ್ರವನ್ನು ಹೊಡಬಾಕು ಕ್ಷೇತ್ರ ಕ್ಷಮಾರದು ಕಾರಿಗೂ ಕೇಳಿದರೆ ಹೊಡಬಾಕು ಕ್ಷೇತ್ರವನ್ನು ಕೊಡಬಾಕು ಕ್ಷೇತ್ರ ಕ್ಷಮಾರದು ಕಾರಿಗೂ ಕೇಳಿದರು ಹೊಡಬಾಕು ಕ್ಷೇತ್ರವನ್ನು ಹೊಡಬಾಕು ಕಾರಿಗೂ ಕಡಬಾಕು ಹೊಡಬಾಕು ಹೊಡಬಾಕು ಕ್ಷೇತ್ರವನ್ನು ಹೊಡಬಾಕು ಕ್ಷೇತ್ರವನ್ನು ಮಾಡಿದೆ ಕಾರ್ಡಿಗಳ ಹುಡಿಯಾದ ಹೊಡಬಾಕು ಕೊಡಬಾಕು ಕೊಡಬಾಕು ಕ್ಷೇತ್ರವನ್ನು ಮಾಡಿದೆ ಕಾರ್ಡಿಕ್ರಿ ಕ್ಷಣ್ಣದ ಸಂದ್ರಮ ಹೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಕೊಡಬಾಕು ಹೊಡಬಾಕು ಹೊಡಬಾಕು ಕೊಡಬಾಕು ಕೊ

ತೆಕರುಗಳಿಗೆ ನನ್ನ ಕೃತದಾರದು ಬದ್ಧವಾಗುವುದಿಂದ್ರವರು ಈ ಮೂಲಕ ತಿರಮತ್ತದ್ದು. ಹಾಗುರಲ್ಲಿ ಕ್ರಾಮಾಂತರ ನನ್ನ ದೇವನೆಕ್ಕೆ ತಾಲ್ಲಾವು, ಕೇವಾ ನೋಲಾ, ಅವರಿ ದೆಂಗಳೂರು ಗ್ರಾಮಾಂತರ ನನ್ನ ದೇವನೆಕ್ಕೆ ತಾಲ್ಲಾವು, ಕೇವಾ ನೋಲಾ, ಅವರಿ ಪ್ರಾಮಾಲವು ಹಾಗುರಿಗೆ, ರಲ್ಲಿ ಎಂಬರೆ 12 ಗಂತು ಕೈ ಸಿ 12 ಗಂತು ಕ್ರಿಟ್ಟ್ ಗಾರ್ ಮುಂದು, ಪ್ರಕ್ಷಿತವು, ಕುವಿ, 12 ನೆಲ್ಲ ವೆ ಕಾರ್ 12 ಗಂತು ಕ್ರಿಟ್ಟ್ 12 ಗಂತು ಕ್ರಿಟ್ಟ್ ಕಾರ್ ಮುಂದು, ಪ್ರಕ್ಷಾತ್ರಕ್ಕೆ ಸರ್ದೆ 30 18/4 ರ ವಿಶ್ ವಿಶೇಂತರ ರವರ ಮುಂದು, ಪ್ರಕ್ಷಾತ್ರಕ್ಕೆ ಸರಿ, 18/4 ರ ವರ್ಶ ತಿರಣಕು ಅತ್ಯಾಳಿ ಸಮಿ 180/2, 3 ರ ವಿಶೇಶ್ ತಿರ್ಮಾಟಕರ್ ರವರ ಮುಂದು ಪ್ರಕ್ಷಣ ಸಮಂ 18/1 ರ ಲಾಳಿಕೆ ಮೂಲನು, ಪ್ರಕ್ಷಾತ್ರಕ್ಕೆ ತಾಲು ಕ್ರಿಟ್ಟ್ ನಾಂಡು ಪ್ರತ ರವರು ಗತ್ತಿಗೆ, ಸುತಿಂದ ಮಾಡುದೂ ಕ್ರಾಟ್ಟ್, ಕಾರ್ಯಕ್ಕೆ ಕುಲು ಸಿರಿ ನಡೆ ಗತ್ತಿಗೆ, ಸುತಿಂದ ಮಾಡುದೂ ಕ್ರಾಟ್ಟ್, ಕಾರ್ಯಕ್ಕೆ ಕುಲು ಸಿಕೆಟಾ 73718

G2

ನೈಋತ್ಯ ರೈಲ್ವೆ

220/-

(ಆಕ್ಸಂ ಪಾಷ)

ಆಡಳತಾದಿಕಾರಿಗಳು

ದೀವಾವಆ & ಫರ್ ನೂಜಿಗಳ ವಿಶೇಷ ರೈಲು ಸೇವೆಗಳು

ದೀಪಾವಳಿ ಮತ್ತು ಧತ್ ಹಲ್ಬಗಳ ದೃಷ್ಟಿಯಂದ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ವಿಶೇಷ ಎಕ್ಸ್ಪ್ರಪ್ರೆಸ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು https://enquiry.indiannail.gov.in ನ ಅಧಿಕೃತ ವೆದ್ಸ್ಟೇಶಗೆ ಧೇಟಿ

| NCC80 | သ ဓမုဆ | ೆ 139 ಅನ್ನು ಡಯಲ್ ಮಾಡಲು ಸೂಚಿಸಲಾಗಿದೆ. | | |
|-------|--------------|---|--------------------------|-------------------------------------|
| 뢍밥 | 5 12 2 12 | ಇಂದ – ವರೆಗೆ | ಸೇವೆಗಳ ದಿನಗಳು | ಪ್ರಯಾಣದ ದಿನಾಂಕಗಳು |
| 1. | 07335 | න්ಳಗಾವಿ – ಕಾಝಿಪೇಟೆ | ಪ್ರತಿದಿನ | 01.11.2023 6053 30.11.2023 |
| 2. | 07336 | ಕಾಝಿಸೇವೆ – ಬೆಳಗಾವಿ | ಪ್ರತಿದಿವ | 02.11.2023 605 01.12.2023 |
| 3. | 07339 | ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು | ಪ್ರತಿದಿನ | 01.11.2023 Coci 31.12.2023 |
| 4. | 07340 | ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಟ್ಟಳ್ಳಿ | ಪ್ರತಿದಿನ | 02.11.2023 bots 01.01.2024 |
| 5. | 06287 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮನಲ್ ಬೆಂಗಳೂರು – ಭುಷನೇಶ್ವರ ನ್ಯೂ | ಶುಕ್ರವಾರ | 10.11.2023 |
| 6. | 06268 | ಧುವನೇಶ್ವರ ನ್ಯೂ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನರ್ ಬೆಂಗಳೂರು | ಶನಿವಾರ | 11.11.2023 |
| 7. | 06231 | ಸರ್ ಎಂ. ಎಶ್ಚಣ್ಣರಯ್ಯ ಟರ್ಮನಲ್ ಬೆಂಗಳೂರು – ವಿಜಯಪುರ | ಶುಕ್ರವಾರ | 10.11.2023 |
| 8, | 06232 | ಎಜಯಪುರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವೆಂಗಳೂರು | ಮಂಗಳವಾರ | 14.11.2023 |
| 9. | 06585 | ಸರ್ ಎಂ. ವಿಶ್ವೇಶ್ವದಯ್ಯ ಟರ್ಮಿನಲ್ ಬೆಂಗಳೂರು – ಬೆಳಗಾವಿ | ಶುಕ್ರವಾರ | 10.11.2023 |
| 10. | 06586 | ಬೆಳಗಾವ – ಸರ್ ಎಂ. ವಿಶ್ವೇಶ್ವರಯ, ಟರ್ಮನರ್ ಬೆಂಗಳೂರು | ಮಂಗಳವಾರ | 14.11.2023 |
| 11. | 06217 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮನಲ್ ಬೆಂಗಳೂರು – ಭಗತ್ ಕಿ ಕೋಡಿ | ಗುರುವಾರ | 09.11.2023, 16.11.2023 & 23.11.2023 |
| 12. | 06218 | ಧಗತ್ ಕಿ ಕೋಠ – ಸರ್ ಎಂ. ವಿಶ್ಲೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಧಾನುವಾರ | 12.11.2023, 19.11.2023 & 26.11.2023 |
| 13. | 06219 | ಸರ್ ಎಂ. ಎಕ್ಟೇಕ್ಷರಯ್ಯ ಟರ್ಮನಲ್ ಬೆಂಗಳೂರು – ಫಗತ್ ಕಿ ಕೋಕ | ತನವಾರ | 11.11.2023, 18.11.2023 & 25.11.2023 |
| 14. | 06220 | ಭಗತ್ ಕಿ ಕೋಠಿ – ಸರ್ ಎಂ, ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಮಂಗಳವಾರ | 14.11.2023, 21.11.2023 & 28.11.2023 |
| 15. | 07303 | ಮೈಸೂರು – ಮಂಗಳೂರು ಜಂ. | ಶುಕ್ರವಾರ | 10.11.2023 |
| 16. | 07304 | ಮಂಗಳೂರು ಜಂ. – ಮೈಸೂರು | ಮಂಗಳವಾರ | 14.11.2023 |
| 17. | 06505 | ಎಸ್ಎಸ್ಎಸ್ ಹುಬ್ಬಳ್ಳಿ – ಬೀದರ್ | ಶುಕ್ರವಾರ | 10.11.2023 |
| 18. | 06506 | ಬೀದರ್ – ಯಶವಂತಮರ | ಮಂಗಳವಾರ | 14.11.2023 |
| 19. | 07353 | ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ | ಶವಿವಾರ ೩ ಬುಧವಾರ | 11.11.2023 & 15.11.2023 |
| 20, | 07354 | ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು | ಶನವಾರ & ಬುಧವಾರ | 11,11,2023 & 15,11,2023 |
| 21. | 05215 | ಬರವುನಿ – ಯಶವಂತಮರ | ಶನಿವಾರ | 07.11.2023 Doci 09.12.2023 |
| 22. | 05216 | ಯಶವಂತಮರ – ಬರವುನಿ | ಮಂಗಳವಾರ | 10.11.2023 Bood 12.12.2023 |
| 23, | 08543 | ಎಶಾಖಪಟ್ಟಣಂ – ಸರ್ ಎಂ, ಎಶ್ರೇಶ್ರರಯ್ಯ ಟರ್ಮಿನಲ್ ಬೆಂಗಳೂರು | ಭಾನುವಾದ | 05,11,2023 000 26,11,2023 |
| 24. | 08544 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ವಿಶಾಖಪಟ್ಟಣಂ | ಸೋಮವಾರ | 06.11.2023 cod 27.11.2023 |
| 25. | 05271 | ಮುಜಫರ್ಮರ - ಯಶವಂತಮರ | ಶುಕ್ರವಾರ | 06.11.2023 Cost 08.12.2023 |
| 26, | 05272 | ಯಕವಂತಪುರ – ಮುಜಫರ್ಮರ | ಸೋಮವಾದ | 09,11,2023 aod 11,12,2023 |
| 27. | 06083 | ನಾಗರ್ ಕೋಯಲ್ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಮಂಗಳವಾರ | 07.11.2023 Total 21.11.2023 |
| 28. | 06084 | ಸರ್ ಎಂ. ವಿಶ್ವೇಶ್ವರಯ, ಟರ್ಮನಲ್ ಬೆಂಗಳೂರು – ನಾಗರ್ ಟೋಯಾಲ್ | ಬುಧವಾರ | 08.11.2023 bots 22.11.2023 |
| 29, | 04813 | ಛಗತ್ ಕಿ ಕೋಟಿ – ಸರ್ ಎಂ, ವಿಶ್ವೇಶ್ವರಯ್ಯ ಟರ್ಮನಲ್ ಬೆಂಗಳೂರು | ಶನಿವಾರ & ಸೋಮವಾರ | 11,11,2023 5025 04,12,2023 |
| 30. | 04814 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಭಗತ್ ಕಿ ಕೋಟಿ | ಸೋಮವಾರ & ಬುಧವಾರ | 13.11.2023 Oot 06.12.2023 |
| 31. | 03245 | ಧಾನಾಮರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮನಲ್ ಬೆಂಗಳೂರು | ಬುಧವಾರ | 08.11.2023 Dott 06.12.2023 |
| 32, | 03246 | ಸರ್ ಎಂ, ವಿಶ್ರೇಶ್ವರಯ್ಯ ಟರ್ಮನಲ್ ಖೆಂಗಳೂರು – ಧಾನಾಹುರ | ತುಕ್ರವಾರ | 10,11,2023 000 08,12,2023 |
| 33. | 03251 | ಧಾನಾಮರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಭಾನುವಾರ & ಸೋಮವಾರ | 07.11.2023 bord 10.12.2023 |
| 34. | 03252 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಧಾನಾಹುರ | ಮಂಗಳವಾರ & ಬುಧವಾರ | 07.11.2023 bots 12.12.2023 |
| 35. | 03259 | ಧಾನಾಹುರ – ಸರ್ ಎಂ, ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂದು | ಮಂಗಳಪಾರ | 07,11,2023 Coti 05,12,2023 |
| 36. | 03260 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಧಾನಾಮರ | ಗುರುವಾರ | 09.11.2023 Cod 07.12.2023 |
| 37. | 03247 | ಧಾನಾಹುರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಗುರುವಾರ | 09.11.2023 Doti 07.12.2023 |
| 38, | 03248 | ಸರ್ ಎಂ, ವಿಶ್ರೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಧಾನಾಹುರ | ಕವಿವಾರ | 11,11,2023 6ctd 09,12,2023 |
| 39. | 03241 | ಧಾನಾಮರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು | ಶುಕ್ರವಾರ | 10.11.2023 Coti 08.12.2023 |
| 40. | 03242 | ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಧಾನಾಮರ | ಘಾನುವಾರ | 05.11.2023 botd 10.12.2023 |
| 41, | 07265 | ನವಸಾಪುರ – ಸರ್ ಎಂ, ವಿಶ್ವೇಶ್ವರಯ್ಯ ಟರ್ಮನಲ್ ಬೆಂಗಳೂದು | ಮಂಗಳವಾರ | 07,11,2023 000 24,11,2023 |
| 42. | 07266 | ಸರ್ ಎಂ. ವಿಶ್ವೇಶ್ವದಯ್ಯ ಟರ್ಮಿನಲ್ ದೆಂಗಳೂರು – ನರಸಾಮರ | ಗುರುವಾರ | 09.11.2023 Coci 25.11.2023 |
| | | RB/SWR/2023-24 | | |
| -) | ne.per.ind | enralways.gov.in 📪 South Western Railway - SWR 🗶 SWRRLY | 🖸 SWRRLY 🕝 southwester | mraitway_swr 🌲 southwestoraraitway |

ಹಸಿರು ಪಟಾಕಿ ಬಳಸಲು ಜನತೆಗೆ ಬಿಬಿಎಂಪಿ ಸಲಹೆ

ಪ್ರಚಾವಾಣಿ ವಾರ್ತೆ ಮೂಲಕ ಪಟಾಕಿ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟ ಆಯುಕ್ತೆ ಪ್ರತಿಭಾ ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಬ್ದಮಾಲಿಷ್ಟ, ತಿಳಿಸಿದ್ದಾರೆ. ವಾಯುಮಾಲಿನ್ನ ಉಂಟು ಮಾಡುವ 'ಕೇಂದ ಸಂದರ್ಭದಲ್ಲಿ ತಿಳಸಿದ್ದಾರೆ. 'ಕೇಂದ್ರ ಸರ್ಕಾರ 'ಸ್ಪಚ್ಛ ಭಾರತ' ಯೋಜನೆ 2.0 ಅಡಿಯಲ್ಲಿ 'ಸ್ಪಚ್ಛ ದೀಪಾವಳಿ- ಶುಭ ದೀಪಾವಳಿ' ಪ್ರಭಾರ ಕಾರ್ಯಕ್ರಮವನ್ನು ಹಬ್ಬುಕೊಂಡಿದೆ. ಸಾರ್ವಜನಿಕರು 'My ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿಗಳನ್ನು ಸಿಡಿಸಬಾರದು. ಹಸಿರು ಪಟಾಕಿಯನ್ನೇ ಬಳಸಬೇಕು. ರಾತ್ರಿ 8ರಿಂದ 10ರವರೆಗೆ ಮಾತ್ರ್ಯ ಪಟಾಕಿ

sort Gov Portal' ನಲ್ಲಿ ಅಥವಾ ವೆಬ್ ಮಾಲಿನ್ಯಗಳಿಂದಾಗಿ ಜನರ Gov Portal సెల్ల అధువల బంగా లింకా (https://piedge.mygov. in/swachh-diwali-shubh-diwali/) నೋండాయినికೊండు అభియానక్త్ర బిండినబిందు. ಮಾಲಿವುಗಳಿಂದಾಗಿ ಜನರ ಆರೋಗ್ರದ ಪುಲೆ ಪರಿಹಾಮ ಬೀರುತ್ತದೆ. ಪುಲೆ ಪರಿಹಾಮ ಬೀರುತ್ತದೆ. ಪುಲೆಸ ತ್ವೇಗಳಿಗೂ ತೊಂದಲೆ ಅಗುತ್ತದೆ. ಅದ್ದರಿಂದ ಬೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗ ಸರಕ ರೀತಿಯಲ್ಲಿ ಪ್ರಾಸ್ತಿಕೆ ಮುತ್ತ ಹಾಗೂ ಮಾಲಿವುದು ಸ್ವಷ್ಟ ಬೀಪಾವಳಿ. ಹಬ್ಬದ ಸಂದು ಸ್ವಷ್ಟ ಬೇಮಾಡ್ ಅರಂಭಿಸಿದೆ. ಅಭಿಯಾನ್ಕು ಕೈ ಮಾಣನಿಸಬಹು. 'ಸರಿಸರ ಸೈಜೆಪಿ ಸ್ಥಳೀಯ ಉತ್ಪನ್ನ ಗಳನ್ನು ಬಳಸಲು ನಾನು ಬದ್ಧನಾಗಿ ದ್ದೇನೆ. ಏತಬರತೆಯ ಪ್ರಾಸ್ತಿಕ್ ಬೇಡ. ಹಸಿರು ದೀಪಾವಳಿಯನ್ನು ಅಚರಿಸುತ್ತೇನೆ' ಎಂದು ಪ್ರಮಾಣ ಮಾಡಬೇತು' ಎಂದು ಪೇಠಿದ್ದಾರೆ. ಸುಪೀಂ ಕೋರ್ಟ್ ಅದೇಶ ಜಾಗೃತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿದ

ಹಚ್ಚಲು ಅವಕಾಶ ಎಂದು ಬಿಬಿಎಂಪಿ

ಸುಪ್ರೇರೆ ಮೋರ್ಷ್ ಆದೇಶ ಹಾಗೂ ರಾಜ್ಯ ಮಾಲಿವ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ, ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಬೇಕು. ಪಾಗ್ಯತ್ ಬಂತುರುವ ವ್ಯಾಪ್ತಿಯಲ್ಲಿ ಜನರು ಪಟಾಕಿಯನ್ನು ಮಾತ್ರ ಬಳಸಬೇಕು. ಈ ಬಗ್ಗೆ ಘನತ್ಮಾಜ್ಯ ವಿಭಾಗದ ಅಟೊ ಟಪ್ಪರ್ಗಗಳಲ್ಲಿ ದೃವಿವರ್ಧತಗಳಮೂಲಕ ಸಂದೇಶ ಪ್ರಚಾರ ಮಾಡಿ ನಾಗರಿತರಲ್ಲಿ ಪಟಾಕಿಗಳ ಪ್ಯಾಕೆಟ್ ಗಳ ಮೇಲೆ ಹಸಿರು ಚಿನ್ವೆಯನ್ನು ಖಚಿತಪಡಿ-ಕೊಳ್ಳ ಬೇಕು. ಕ್ಯೂಆರ್ ಕೋಡ್ ಜಾಗೃತಿ ಮೂಡಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.

nondere-

ಸ್ವಾಮಿ ಟೀಕಿಸಿದ್ದಾರೆ.

ಸಬ್ಸಿದಿ ಸ್ಥಗಿತಕ್ಕೆ ಆಕ್ರೋಶ

ತಂತಿ ಎಳೆಯಲು ಸರ್ಕಾರ ಸಬ್ಬಿಡಿ ಕೊಡುತ್ತಿತ್ತು, ತಮ್ಮ ಪಾಲಿನ ₹24 ಸಾವಿರ ಭರಿಸಲು ರೈತರು ಪರದಾಡುತ್ತಿ. ದ್ವರು, ಈಗ ಇನ್ನಷ್ಟು ಸಂಕಷ್ಟಕ್ಕೆ ಸಿಲುಕು. `ซ์ดร[ิ]มณาส ಬರಗಳೂರಿದು: ಹೂಸ ವಿದ್ಯುತ್ ಸಂಪರ್ಕಕ್ಕೆ ರೈತರಿಗೆ ನೀಡುತ್ತಿದ್ದ ಸಬ್ಬಿಡಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರ ರೈತದ್ರೋಹಿ' ಎಂದು ಜಿಡಿಎಸ್ ರಾಜ್ಯ ಘಟಕದ ಅಧ್ಯಕ್ಷ್ವ ಎಚ್.ಡಿ.ಕುಮಾರ ತ್ರಿದ್ದಾರೆ ಎಂದಿದ್ದಾರೆ ಸರ್ಕಾರ ಅದೇಶವನು ನಾಶನ

ಸರ್ಕಾರಿ ಅದೇಶವನ್ನು ಮಾದನ ಪಡೆಯಬೇಕು. ಮೊದಲಿನಂತೆ ರೈತರಿಗೆ ಸಬ್ರಿಡಿ ಕೊಡಬೇಕು. ಇಲ್ಲದಿದ್ದರೆ ಬಿಡಿಎಸ್ ಪಕ್ಷ ಸದನದ ಒಳಗೆ, ಹೊರಗೆ ಹೋರಾಟಕ್ಕೆ ಇಳಿಯುತ್ತದೆ ಎಂದು ಹೇಳಿದ್ದಾರೆ.

ಸಂಕ್ಷಿಪ್ತ ಸುದ್ದಿ

ತೈಲಾಭ್ಯಂಜನ ಸಪ್ತಾಹ ನಾಳೆಯಿಂದ ಆರಂಭ ಬೆಂಗಳೂಗು- ದೀಪಾವಲಿಯ

ಜಂಗವಾರಿ ರಾಜಾಜಿನಗರದ ಕೇವು ಆರೋಗ್ಯಧಾಮದ ವತಿಯಿಂದ ನ. 11ರಿಂದ 14ರವರೆಗೆ ವಿಶೇಷ ತ್ಯೆಲಾಭ್ಯಂಜನ ಆಯೋಜಿಸಲಾಗಿದೆ.

ಪತಿದಿನ ಬೆಳಿಗೆ 7ರಿಂದ ಪ್ರತದನ ಜನಗ್ಗೆ 700ದ ಸಂಜೆ 7ರ ವರೆಗೆ ಅಭ್ಯಂಜನ ನಡೆಯಲಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ 9845572955 ಸಂಪರ್ಕಿಸ ಬಹುದು ಎಂದು ಆಯೋಜಕರು

ತಿಳಿಸಿದ್ದಾರೆ. ನೋಂದಣಿ ಸಂಖ್ರೆ ಹರಾಜು: ₹45.15

ಲಕ್ಷ ಸಂಗ್ರಹ

ಬೆಂಗಳೂರು: ವಾಹನಗಳ ಅಕರ್ಷಕ ನೋಂದಣಿ ಸಂಖ್ಯೆ ಪಡೆಯಲು ಜನರು ಅತಿ ಉತ್ಸಾಹ ತೋರಿದ್ದರಿಂದ ಬುದವಾರ ನಡೆದ ಸಂಖೆಗಳ ಹರಾಜಿನಲ್ಲಿ ₹45.15 ಲಕ್ಷ ರಾಜಸ್ವ ಸಂಗ್ರಹವಾಗಿದೆ. ಸಾರಿಗೆ ಇಲಾಖೆಯಿಂದ ಬೆಂಗಳೂರಿನ ಯಶವಂತಪುರ ಪಾದೇಶಿಕ ಕಚೇರಿಯಲಿ ಹರಾಜು ಪಕಿಯೆ ನಡೆಯಿತು. ಕೊ05 ಎಂಕೆ ಪ್ರಕ್ರಿಯ ನಡೆಯಿತು. ಕವರತ ಮಕ 9999 ಸಂಖ್ಯೆಯು ಅತ್ಯಧಿಕ ಮೊತ್ತ ₹8 ಲಕ್ಷಕ್ಕೆ ಹರಾಜು ಆಯಿತು. ಕೆಎಂ5 ಎಂಕೆ 0006 ಮತ್ತು ಕೆಎಂ5

ಎಂಕೆ ೦೦೦೨ ಸಂಖ್ಯೆಗಳು ತಲಾ ₹4 ಲಕ್ಷಕ್ಕೆ ಹರಾಜಾದವು. ಕೆಎ೦5 (4 Cgg account of g): 00005 aot 1111 xoaj ₹2.85 eg, 8a05 aot 6666 xoaj ₹2.80 eg, 8a 05 aot 0001 1.75 ಲಕ್ಷಕ್ಕೆ ಹರಾಜಾದವು. ಇತರ 20 ಸಂಖ್ಯೆಗಳಲಿ ತಲಾ ₹ 75 ಸಾವಿರದಂತೆ ರಾಜಸ ಸಂಗಹ ವಾಗಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

ಬಂಧನ ವಾರಂಟ್: ಹುಜೋವಾಲಾಗೆ

ತಾತ್ಮಾಲಿಕ ರಕ್ಷಣೆ ನವದೆಹಲಿ (ಪಿಟಿಐ): 23 ವರ್ಷ ಹಳೆಯ ಕ್ರಿಮಿನಲ್ ಪ್ರಕರಣ ದಲಿ ಕಾಂಗೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಸಂಸದ, ಶಾಸಕದ ಕೋರ್ಟ್ ಜಾಮೀನುದಕ್ಕೊ ವಾರಂಟ್ ಜಾರಿಗೊಳಿಸುವುದಿಂದ ಸುಪ್ರೀಂ ಕೋರ್ಟ್ 'ರಕ್ಷಣೆ'

ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು, ವಾರಂಟ್ ಜಾರಿ ರದ್ದತಿ ವಿರುದ್ಧ ಖದು ವಾರಗಳಲ್ಲಿ ವಾರಾಣಸಿಯ ಸಂಸದ, ಶಾಸಕರ ಕೋರ್ಟ್ ವಿಶೇಷ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು.

ಅಲ್ಲಿಯವರೆಗೆ ವಾರಂಟ್ ಜಾರಿಗೊಳಿಸಬಾರದು ಎಂದು ಪೀಠ ಸೂಚಿಸಿತು. ನ್ಯಾಯಮೂರ್ತಿ ಜೆ.ಬಿ. ಪಾರ್ದವಾಲಾ ಮತು ಮನೋಜ್ ಮಿಶಾ ಅವರು ಪೀಠದ ಇತರ ಸದಸ್ಯರಾಗಿದ್ದಾರೆ.

ತಿದ್ದುಪಡಿ

ಅರ್ಚ್ ಅಪ್ ಲಿವಿಂಗ್ ಸಂಸೆಯ ಆರ್ಟ್ ಆಫ್ ಲವರ್ಡ್ ಸರಸ್ವಯ ಶ್ರೀಶ್ರೀ ನೈಸರ್ಗಿಕ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಂಟ ಆಶ್ರಯದಲ್ಲಿ ಡಿಸೆಂಬರ್ ೨ರಿಂದ 11ರವರೆಗೆ ಸಿರಿಧಾನ್ಯಗಳು ಮತ್ತು ಸಾವಯವ ಕೃಷ್ಣಿ ಮೇಳ ಆಯೋಜಿಸಲಾಗಿದೆ. ಗುರುವಾರದ (ನ.9) ಸಂಚತೆಯಲ್ಲಿ ಈ ಮಾಹಿತಿ ತಪ್ಪಾಗಿ ಪ್ರಕಟವಾಗಿತ್ತು.

{(ಅವಧಿಗ ಸರಹೂಯನ ಲಾಭ / (ನಪ್ಪ) (ತರಿಗಯ ನಂತರ) ಮತ್ತು ಇತರಸಮಗ್ರ ಆದಾಯ (ತರಿಗೆಯನಂತರ)} 60,775 60,775 60,775 60,775 60,775 ಹಿಂದಿನ ವರ್ಷದ ಅಡಿಬ್ ಮಾಡರಾದ ಬ್ಯಾಲನ್ಸ್ ಕೀಬ್ಸ್ ನಲ್ಲಿ ಕೋಡಿಸುವಡೆ ಮಿಡಲುಗಳು (ಮರುಮೌಲ್ಯಮಾಪನ ಮಿಡಲು ಪ್ರತಿ ಹೇರ್'ಗ ಗಳಿಕೆಗಳು (ಪ್ರತಿಯೊಂದಕ್ಕೆ 10 /) (ಮುಂದುವರಿದ ಮತ್ತು ಮುಂದುವರಿಸಲಾಗದ ಕಾರ್ಯಾಪರಣೆಗಳು) ಬೆಲಿಕ್ (0.35) (0.96) (1.68) (1.31) (2.40) ಮನು: ಮೇಲೆನವು SEBI (ಪಟ್ಟ ಮಾಡುವ ಹೊಳಗಾರಿಗಳು ಮತ್ತು ಬಸಿರಂಗವಡಿಸಿದಿನೆಯ ಆಗಕ್ಕತೆಗಳು) ನಿಯಮಗಳು 2015 ರ ನಿಯಮ 33ರ ಅತಿಯಲ್ಲಿ ಸ್ಟಾರ್ ಎಲ್ಲಾಬಿಂಡ್ಗಳಗ್ ಸೆಲ್ಲೇಂಡ್ ವಿವರಿಸುವ ರೆಳ್ಳ ಮೆರಿತೋರ್ಥೆ ಮಾಡಿದ ಹೂಳಾವು ಫರಿಕಾಂಡಳಿಗೆ ಸಾಧಿವಾಗಿದೆ. ಸೆಲ್ಲಿಯಲ್ 30, 2023 ರಂದು ಕೊಳಿಸಿಂಡರೆ ಪ್ರಿಸಿಯಾತ ವನ್ನು ಅಲ್ಲ' ಎರಾತುಗಳ ತೊಳಾವು ಶಿರಿಕಾಂಡಳಿಗೆ ಸಂಧಿವಾಗಿ ಸ್ಪರವಾಗಿದೆ. ಎಲ್ಲಿಕೇಂಡ್ಗಳಗಳು) ವರ್ಶಸ್ಥೆಲ್ www.msilindle.com, www.thesinfila.com, www.msilin ಮತ್ತು ಕೊಹುವ ಮಾನ್ನಗಳ www.Klonkini angle-gangad ಕೊತುದೂ ಮೇಲಿನ ಫಲಿವಾಡಿಗಳನ್ನು ಕೈತದಿರೂರವು ಪರಿತೀಡಿಸಿದ ಮತ್ತು 06.11.2023 ರಂದು ಪಡಿದ ಅವರ ಸೆಲ್ಲಿಯಲ್ಲಿಫಿಸ್ ಹಳೆಗೆ ಮುಡಳಿಯಲು ಕೊತುಡಿಸಲಾಗಿದೆ. ාශ්රියාංස් පස්ෂ KICCL එඩාස්ෂ ಸಹಿ/ ಸಹಿ/ ಮನೋಜ್ ಕುಮಾರ್ ಝಾವರ ನಿರ್ದೇಷಣೆಯ (ಇಟ್ (DIN 07306454)



SANSERA ENGINEERING LIMITED

CIN: L34103KA1891PLC004542 red Address: Plant-7. No.143%, Jgani Link Road, Bornnesandra Industrial Bargaluru - S60105, Pixon: 06 02759036182587; Fax: 080 27593096; Emeil: rejesh.modi@eanaera.in; Website: www.sanaera.in

CONSOLIDATED UNAUDITED FINANCIAL RESULTS FOR THE QUARTER AND HALF YEAR ENDED 30TH SEPTEMBER, 2023 Half yea 30-89-2023 (Unsudited) 30-09-2022 (Unsudited) Particulars 30-09-2023 (Unaudited) Total Income from Operations Net Profit/(Lose) for the period (before Tax, Exceptional and/or Extraordinary Items) Net Profit/(Lose) for the period before Tax (drar Exceptional and/or Extraordinary Items) 13529.4 11678.0 1105.51 1248.77 1,246.77 636.94 627.46 1,105.51 Net Profit/(Loss) for the period after Tax (after Exceptional and/or Extraordinery 827.11 475.41 468.74 816.57 tions) Table Comprehensive Income For the period (comprising Profit(Loss) for the profe (after tax) and Other Comprehensive Income (after tax)] Equity Share Capital Reserves (acutaling Revaluation Reserves) as shown in the Audited balance Sheet of the provices year Earnings per share (of Rs. 2/- sech) 1. Basic: 473.41 775.91 449.00 928.55 106.65 8 8.81 8.70 17.24 17.00 8.72 8.53 15.24 14.88 2 Diluted

The above is an extract of the detailed formet of unsudited quarterly and half yearly financial result with the shock exchanges under Regulation: 33 of the SEBI (Listing Obligations & Dice Regularment) Regulations, 23 of The thild That of the unsudide quarterly and half yearly fin results are available on the websites of the stock exchange(s) i.e., www.besindie www.resindie.com and the Company I.e., www.asteres.h. Standalone Unaudited fina (LODR) Regulations. 2015 ion of the Company pursuant to regulation 47(1)(b) of SEB

(Re. in Millon
 Cluarter ended
 Half year ended

 30-09-3023
 30-09-3023
 30-09-3024

 (Insudited)
 (Insudited)
 (Insudited)

 456.63
 448.75
 566.22
 604.78
Profit before Tax For & on behalf of the Board of Director Sci S. Sekhar Vasan S. Sekhar Vasan Chairman and Managing Director DIN: 00361246 Date: 08 November 2023 Piace: Bangalore

ಪ್ರಜಾವಾಣಿ ವಾರ್ತ ಸ್ವಚಾತಿಯವರಿಗೆ ಕರೆ ನೀಡಿದ್ದಾರೆ. ಸ್ವಮಾತಯವರಿಗೆ ಕರೆ ಸೇಡಬ್ಬಾರೆ. ಈ ವರದಿ ಪರಿಶಿಷ್ಠ ಸಮುದಾಯದ ಒಗ್ಗಟ್ಟನ್ನು ಭಿದ್ರಗೊಳಿಸಲಿದೆ' ಎಂದು 'ಮುನಿಯಪ್ಪ ಅವರು ಸ್ವಪಕ್ಷೀಯ ಸಚಿವರು ಹಾಗೂ ಶಾಸಕರ ವಿರುದ್ಧ ಜನಾಂಗವನ್ನು ಎತ್ತಿ ಕಟ್ಟುವ ಪಿತೂರಿ ನಡೆಸುತ್ತಿರುವುದು ರಾಜಕೀಯ

ඛුකාරත්: 09.11.2023

ಕೋರಿರುವ ಫ ಕಾನಂದಿನ ಫ

ande,

ಮುನಿಯಪ್ಪ ಅವರು ಒತ್ತಾಯಿಸಿದರು.

ಹಾಗೂ ಶಾಸಕರ ಮನೆ ಮುಂದೆ ದ್ರೋಪ. ಆದ್ದರಿಂದ ಅವರನ್ನು ಧರಣಿ ಸತ್ಪಾಗ್ರಹ ಹಾಗೂ ಹೋರಾಟ ವಜಾ ಮಾಡಬೇಕು' ಎಂದು

ziet: dorielach Dissoit: piziouzf 9, 2023

\$

ಸಾವಿರಾರು ಮಂದಿ ಕಣ್ಣಿಗೆ ಗಾಯ